

ಶ್ರೀ ರಾಮ ಕೃಷ್ಣ ವಿದ್ಯಾಕೇಂದ್ರ ಶಿವನಹಳ್ಳಿ

6 ನೇ ತರಗತಿ

ವಿಷಯ : ಕನ್ನಡ

ಅಭ್ಯಾಸ ಪುಟ ಡಾ|| ರಾಜಕುಮಾರ

Topic-15

ಹೆಸರು:

I. ಬಿಟ್ಟ ಸ್ಥಳಗಳಿಗೆ ಸರಿಯಾದ ಪದಗಳನ್ನು ತುಂಬಿರಿ.

- 1) ಡಾ|| ರಾಜಕುಮಾರ್ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ
- 2) ರಾಜಕುಮಾರ್ ಅವರು ಶ್ರೇಷ್ಠ ನಟರಾಗಿರುವಂತೆ ಶ್ರೇಷ್ಠ ಆಗಿದ್ದಾರೆ.
- 3) ಬಡವ X ಶ್ರೀಮಂತ, ಕೀರ್ತಿX ಅಪಕೀರ್ತಿ ಇವು ಪದಗಳು.
- 4) ರಾಜಕುಮಾರರ ಇಡೀ ಕುಟುಂಬವೇ ಸೇವೆ ಸಲ್ಲಿಸುತ್ತದೆ.
- 5) ರಾಜಕುಮಾರರವರು ಅನೇಕ ಚಿತ್ರಗಳಲ್ಲಿ ಮನೋಜ್ಞ ಅಭಿನಯಕ್ಕೆ ಪ್ರಶಸ್ತಿ ಲಭಿಸಿತು.

II. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

6) ರಂಗಭೂಮಿಯೊಂದಿಗೆ ರಾಜಕುಮಾರ ಬಾಂಧವ್ಯ ಯಾವ ಬಗೆಯದು?

7) ಗಾಯನ ಕ್ಷೇತ್ರಕ್ಕೆ ರಾಜಕುಮಾರ ಸೇವೆಯನ್ನು ವಿವರಿಸಿ

8) ರಾಜಕುಮಾರರಿಗೆ ಯಾವ ಯಾವ ಗೌರವ ಪುರಸ್ಕಾರಗಳು ಲಭಿಸಿವೆ?

9) ಅಭಿಮಾನಿಗಳು ರಾಜಕುಮಾರರಿಗೆ ನೀಡಿರುವ ಬಿರುದುಗಳನ್ನು ಹೆಸರಿಸಿ.

10) ಅವರೊಬ್ಬ ಅಪ್ಪಟ ಹೃದಯ ಶ್ರೀಮಂತಿಕೆಯ ಕಲಾವಿದ. ಈ ವಾಕ್ಯವನ್ನು ಸಂದರ್ಭದೊಡನೆ ವಿವರಿಸಿ.

III. ಕೆಳಗಿನ ಪದಗಳನ್ನು ಉಪಯೋಗಿಸಿಕೊಂಡು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬರೆಯಿರಿ.

11) ಅಗಣಿತ =

12) ಹೊಣೆಗಾರಿಕೆ =

13) ತೃಜಿಸು=

14) ಚಲನಚಿತ್ರ =

15) ಐತ್ಯದಿಂದ ಪ್ರಾರಂಭವಾಗುವ ಇಪ್ಪತ್ತು ಪದಗಳನ್ನು ಬರೆಯಿರಿ.

ಉದಾ: ಕೈವಾರ, ಮೈದಾನ ಟೈರು, ದೈತ ,

IV. 16) ಕೆಲಗಿನ ಚಿತ್ರವನ್ನು ನೋಡಿ, ಕೆಲಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಿರಿ.



ಅ) ಮೇಲಿನ ಚಿತ್ರದ ಹೆಸರೇನು?

ಆ) ಇದರಿಂದ ಆಗುವ ಅನುಕೂಲಗಳೇನು?

ಇ) ಇದು ಚಲಿಸಲು ಏನು ಬೇಕಾಗುತ್ತದೆ?

ಈ) ಇದರ ಬೆಲೆ ಎಷ್ಟು?

ಉ) ಇದರ ಬಗ್ಗೆ ನಾಲ್ಕು ಸಾಲುಗಳ ಪಠ್ಯವನ್ನು ರಚಿಸಿ.

V. 17) ಕೆಳಗಿನ ಪದಗಳನ್ನು ಬಿಡಿಸಿ ಸಂಧಿಯ ಹೆಸರುಗಳನ್ನು ಬರ.

೧) ಹೊಸಗನ್ನಡ =

೨) ಕಂಬನಿ :

೩) ಹೂದೋಟ =

೪) ಮನೆಯೊಳಗೆ =

VI 18) ಕೆಳಗಿನ ಕಥೆಯನ್ನು ಓದಿಕೊಂಡು ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಿರಿ.

ಪ್ರಪಂಚದಲ್ಲಿ ಲಕ್ಷಾಂತರ ಮಂದಿ ಕುರುಡರಿದ್ದಾರೆ. ಹಿಂದೆ ಅವರು ಏನೂ ಮಾಡುವಂತಿಲ್ಲವೆಂದೂ ಇವರಿಂದೇನೂ ಪ್ರಯೋಜನವಿಲ್ಲವೆಂದೂ ಜನ ತಿಳಿದಿದ್ದರು. ಅಲ್ಲದೆ ಇವರು ಕುಟುಂಬಕ್ಕೆ ಹೊರೆಯೆಂದೂ ಭಿಕ್ಷೆ ಎತ್ತುವುದೊಂದೇ ಇವರಿಂದಾಗುವುದೆಂದೂ ಜನ ತಿಳಿದಿದ್ದರು. ಆದರೆ ಈಗೀಗ ಜನ ಕುರುಡತನವನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಲೂಬಹುದೆಂದು ಅರಿತು ಕೊಂಡಿದ್ದಾರೆ. ಪೌಷ್ಟಿಕ ಆಹಾರ ಮತ್ತು ಸಕಾಲದಲ್ಲಿ ವೈದ್ಯರ ಉಪಚಾರದಿಂದ ಅನೇಕ ಮಕ್ಕಳು ಕುರುಡಾಗುವುದನ್ನು ತಪ್ಪಿಸಬಹುದು. ತಾವು ಸತ್ತನಂತರ ತಮ್ಮ ಕಣ್ಣುಗಳನ್ನು ಕಣ್ಣಿನ ಬ್ಯಾಂಕಿಗೆ ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಹೀಗೆ ಅನೇಕ ಕುರುಡರಿಗೆ ನೋಡಲು ಸಹಾಯ ಮಾಡುತ್ತಿದ್ದಾರೆ.

1) ಜನ ಕುರುಡರ ಬಗ್ಗೆ ಏನು ತಿಳಿದಿದ್ದರು. ?

2) ಮಕ್ಕಳ ಕುರುಡಾಗುವುದನ್ನು ಹೇಗೆ ತಪ್ಪಿಸ ಬಹುದು.

3) ಇತ್ತೀಚಿಗೆ ಕುರುಡತನ ಕಡಿಮೆಯಾಗಲು ಕಾರಣವೇನು?

4) ಮನುಷ್ಯನು ಸತ್ತ ನಂತರ ಕಣ್ಣುಗಳನ್ನು ಎಲ್ಲಿಗೆ ದಾನ ಮಾಡುತ್ತಾರೆ.

೨) ಆಗಮಸಂಧಿ : ಸಂಧಿಕಾರ್ಯ ಮಾಡಿದಾಗ ಯಾವ ಲೋಪವಾಗದೆ ಒಂದು ಅಕ್ಷರವು ಹೊಸದಾಗಿ ಬಂದು ಸೇರಿ ಸಂಧಿಯಾಗುವುದನ್ನು ಆಗಮಸಂಧಿ ಎನ್ನುತ್ತೇವೆ. (ಯ ಮತ್ತು ವ ಅಕ್ಷರಗಳು ಆಗಮವಾಗುತ್ತವೆ)

ಉದಾಹರಣೆ : ಕೆರೆಯಲ್ಲಿ = ಕೆರೆ + ಅಲ್ಲಿ = ಆಗಮಸಂಧಿ

ಎ+ ಅ (ಅ ಸ್ವರದ ಬದಲಾಗಿ "ಯ" ಕಾರ ಆಗಮವಾಗಿದೆ)

ಗುರುವನ್ನು = ಗುರು + ಅನ್ನು = ಆಗಮಸಂಧಿ

ಉ+ಅ (ಅ ಸ್ವರದ ಬದಲಾಗಿ "ವ" ಕಾರ ಆಗಮವಾಗಿದೆ)

೩) ಆದೇಶಸಂಧಿ : ಸಂಧಿಕಾರ್ಯ ನಡೆಯುವಾಗ ಉತ್ತರ ಪದದ ಮೊದಲ ಅಕ್ಷರ ಹೋಗಿ ಅದೇ ಸ್ಥಳಕ್ಕೆ ಹೊಸದಾಗಿ ಮತ್ತೊಂದು ಅಕ್ಷರ ಬಂದು ಸೇರಿ ಸಂಧಿಯಾದರೆ ಅದು ಆದೇಶಸಂಧಿಯಾಗುತ್ತದೆ.

(ವರ್ಗದ ಪ್ರಥಮ ಅಕ್ಷರಗಳಿಗೆ ಅದೇ ವರ್ಗದ ತೃತೀಯ ಅಕ್ಷರ ಆದೇಶವಾಗಿ ಬರುತ್ತದೆ.)

(ಕ ತ ಪ ಗ ಳಿಗೆ ಕ್ರಮವಾಗಿ ಗ ದ ಬ ಗಳು ಆದೇಶವಾಗಿ ಬರುತ್ತವೆ)

ಉದಾಹರಣೆ : ಕುಡುಗೋಲು = ಕುಡು + ಕೋಲು = ಆದೇಶಸಂಧಿ
(ಕ ದ ಬದಲು ಗ ಬಂದಿದೆ)

ಬೆಟ್ಟದಾವರೆ = ಬೆಟ್ಟ + ತಾವರೆ = ಆದೇಶಸಂಧಿ
(ತ ದ ಬದಲು ದ ಬಂದಿದೆ)

ಕಂಬನಿ = ಕಣ್ + ಪನಿ = ಆದೇಶಸಂಧಿ
(ಪ ದ ಬದಲು ಬ ಬಂದಿದೆ)

VII) ಕಥೆ ಪುಸ್ತಕಗಳಲ್ಲಿ, ಪ್ರತಿಕೆಗಳಲ್ಲಿ ಮತ್ತು ಪಠ್ಯ ಪುಸ್ತಕಗಳಲ್ಲಿ ಆಗಮಸಂಧಿ ಮತ್ತು ಆದೇಶಸಂಧಿ ಪದಗಳನ್ನು ಹುಡುಕಿ ಬಿಡಿಸಿ ಬರೆಯಿರಿ.
